



KARNATAK UNIVERSITY, DHARWAD  
ACADEMIC (S&T) SECTION  
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ  
ವಿದ್ಯಾಮಂಡಳ (ಎಸ್&ಟಿ) ವಿಭಾಗ



le: 0836-2215224  
mail: academic.st@kud.ac.in  
Pavate Nagar, Dharwad-580003  
ಪಾವಟೆ ನಗರ, ಧಾರವಾಡ - 580003

NAAC Accredited  
'A' Grade 2014

website: kud.ac.in

No.KU/Aca(S&T)/RPH-394A/2021-22/531

Date: 18 NOV 2022

ಅಧಿಸೂಚನೆ

- ವಿಷಯ: 2022-23ನೇ ಶೈಕ್ಷಣಿಕ ಸಾಲಿನಿಂದ ಎಲ್ಲ ಸ್ನಾತಕ ಕೋರ್ಸುಗಳಿಗೆ 3ನೇ ಸೆಮೆಸ್ಟರ್ NEP-2020 SEC: Artificial Intelligence ಪಠ್ಯಕ್ರಮವನ್ನು ಅಳವಡಿಸಿರುವ ಕುರಿತು.
- ಉಲ್ಲೇಖ: 1. ಸರ್ಕಾರದ ಅಧೀನ ಕಾರ್ಯದರ್ಶಿಗಳು(ವಿಶ್ವವಿದ್ಯಾಲಯ 1) ಉನ್ನತ ಶಿಕ್ಷಣ ಇಲಾಖೆ ಇವರ ಆದೇಶ ಸಂಖ್ಯೆ: ಇಡಿ 260 ಯುಎನ್ಇ 2019(ಭಾಗ-1), ದಿ:7.8.2021.  
2. ವಿಶೇಷ ವಿದ್ಯಾವಿಷಯಕ ಪರಿಷತ್ ಸಭೆಯ ನಿರ್ಣಯ ಸಂ. 51, ದಿನಾಂಕ: 17.09.2021  
3. ಮಾನ್ಯ ಕುಲಪತಿಗಳ ಆದೇಶ ದಿನಾಂಕ: 22.09.2022.

ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಗಳನ್ವಯ ಮಾನ್ಯ ಕುಲಪತಿಗಳ ಆದೇಶದ ಮೇರೆಗೆ, 2022-23ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ, ಎಲ್ಲ B.A./ BPA (Music)/BVA/ BTM/ BSW/ B.Sc./B.Sc. Pulp & Paper Science/ B.Sc. (H.M)/ B.A.S.L.P./ B.Com/ B.Com (CS)/ & BBA ಸ್ನಾತಕ ಕೋರ್ಸುಗಳ (except B.Sc (Computer Science, BA (Computer Application & B.C.A.) 3ನೇ ಸೆಮೆಸ್ಟರ್ಗಳಿಗೆ NEP-2020 ರಂತೆ ವಿಶೇಷ ವಿದ್ಯಾವಿಷಯಕ ಪರಿಷತ್ ಸಭೆಯ ಅನುಮೋದಿತ SEC: Artificial Intelligence ಪಠ್ಯಕ್ರಮಗಳನ್ನು ಕ.ವಿ.ವಿ. ಅಂತರ್ಜಾಲ [www.kud.ac.in](http://www.kud.ac.in) ದಲ್ಲಿ ಬಿತ್ತರಿಸಲಾಗಿದೆ. ಸದರ ಪಠ್ಯಕ್ರಮಗಳನ್ನು ಕ.ವಿ.ವಿ. ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸುತ್ತ ವಿದ್ಯಾರ್ಥಿಗಳ ಹಾಗೂ ಸಂಬಂಧಿಸಿದ ಎಲ್ಲ ಬೋಧಕರ ಗಮನಕ್ಕೆ ತಂದು ಅದರಂತೆ ಕಾರ್ಯಪ್ರವೃತ್ತರಾಗಲು ಕ.ವಿ.ವಿ. ಅಧೀನದ/ಸಂಲಗ್ನ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳಿಗೆ ಸೂಚಿಸಲಾಗಿದೆ.

ಅಡಕ: ಮೇಲಿನಂತೆ

ಕುಲಸಚಿವರು.

ಗೆ,

ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧೀನ ಹಾಗೂ ಸಂಲಗ್ನ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳಿಗೆ. (ಕ.ವಿ.ವಿ. ಅಂತರ್ಜಾಲ ಹಾಗೂ ಮಿಂಚಂಚೆ ಮೂಲಕ ಬಿತ್ತರಿಸಲಾಗುವುದು)

ಪ್ರತಿ:

1. ಕುಲಪತಿಗಳ ಆಪ್ತ ಕಾರ್ಯದರ್ಶಿಗಳು, ಕ.ವಿ.ವಿ. ಧಾರವಾಡ.
2. ಕುಲಸಚಿವರ ಆಪ್ತ ಕಾರ್ಯದರ್ಶಿಗಳು, ಕ.ವಿ.ವಿ. ಧಾರವಾಡ.
3. ಕುಲಸಚಿವರು (ಮೌಲ್ಯಮಾಪನ) ಆಪ್ತ ಕಾರ್ಯದರ್ಶಿಗಳು, ಕ.ವಿ.ವಿ. ಧಾರವಾಡ.
4. ಅಧೀಕ್ಷಕರು, ಪ್ರಶ್ನೆ ಪತ್ರಿಕೆ / ಗೌಪ್ಯ / ಜಿ.ಎ.ಡಿ. / ವಿದ್ಯಾಮಂಡಳ (ಪಿ.ಜಿ.ಪಿ.ಎಚ್.ಡಿ) ವಿಭಾಗ, ಸಂಬಂಧಿಸಿದ ಕೋರ್ಸುಗಳ ವಿಭಾಗಗಳು ಪರೀಕ್ಷಾ ವಿಭಾಗ, ಕ.ವಿ.ವಿ. ಧಾರವಾಡ.
5. ನಿರ್ದೇಶಕರು, ಕಾಲೇಜು ಅಭಿವೃದ್ಧಿ / ವಿದ್ಯಾರ್ಥಿ ಕಲ್ಯಾಣ ವಿಭಾಗ, ಕ.ವಿ.ವಿ. ಧಾರವಾಡ.

Karnatak University, Dharwad

All UG III Semesters

SEC: Artificial Intelligence

Common for All the UG Students except B.Sc (Computer Science), B.A.(Computer Application and B.C.A.

Syllabus provided by Karnataka Higher Education Council

Course Title: <b>Artificial Intelligence</b>	Course Credits: 2
Total Contact Hours: 13 hours of theory and 26 hours of practical	Duration of ESA: 01 Hour
Formative Assessment Marks: <b>20 marks</b>	Summative Assessment Marks: 30 marks

**Course Outcomes (COs):**

At the end of the course, students will be able to:

- Appraise the theory of Artificial intelligence and list the significance of AI.
- Discuss the various components that are involved in solving an AI problem.
- Illustrate the working of AI Algorithms in the given contrast.
- Analyze the various knowledge representation schemes, Reasoning and Learning techniques of AI.
- Apply the AI concepts to build an expert system to solve the real-world problems.

**Course Content (Artificial Intelligence)**

	<b>Details of topic</b>	<b>Duration</b>
<b>Course – 1 - Azure AI Fundamentals (AI-900)</b>	AI-900 pathway consists of 5 courses and 2 reading material: i. Introduction to AI on Azure ii. Use visual tools to create machine learning models with Azure Machine Learning iii. Explore computer vision in Microsoft Azure iv. Explore natural language processing v. Explore conversational AI vi. Tune Model Hyperparameters - Azure Machine Learning (Reading) vii. Neural Network Regression: Module Reference - Azure Machine Learning (Reading)	05 hours
<b>Practical</b>	1. Prepare the data 2. Model the data 3. Visualize the data 4. Analyse the data 5. Deploy and maintain deliverables	13 hours

<b>Course – 2 - Data Analyst Associate (DA-100)</b>	DA-100 pathway consists of 5 courses and 2 reading material: <ol style="list-style-type: none"> <li>1. Get started with Microsoft data analytics</li> <li>2. Prepare data for analysis</li> <li>3. Model data in Power BI</li> <li>4. Visualize data in Power BI</li> <li>5. Data analysis in Power BI</li> <li>6. Manage workspaces and datasets in Power BI</li> <li>7. Key Influencers Visualizations Tutorial - Power BI</li> <li>8. Smart Narratives Tutorial - Power BI   Microsoft Docs</li> </ol>	08 hours
<b>Practical</b>	<ol style="list-style-type: none"> <li>1. Describe Artificial Intelligence workloads and considerations</li> <li>2. Describe fundamental principles of machine learning on Azure</li> <li>3. Describe features of computer vision workloads on Azure</li> <li>4. Describe features of Natural Language Processing (NLP) workloads on Azure</li> </ol>	13 hours

**References to learning resources:**

1. The learning resources made available for the course titled “Azure AI Fundamentals (AI-900) and Data Analyst Associate (DA-100).” on Future Skills Prime Platform of NASSCOM.

**Pedagogy**

Flipped classroom pedagogy is recommended for the delivery of this course.

For every class:

1. All the faculty who takes this class should go for a Faculty Development Program on these before starting the session.
2. Faculty needs to introduce this course to the students then students need to start learning from Future Skills PRIME platform.
3. Faculty also needs to explain the course outcomes and needs of the course and why it is needed for the students.
4. Then students need to start learning online after registering on the platform.
5. Classroom activities are designed around the topic of the session towards developing better understanding, clearing doubts and discussions of high order thinking skills like application, analysis, evaluation, and design.
6. Every theory class ends with announcement of exercise for practical activity of the week.

**Exercises:**

Practical Exercises	Weightage in marks
After each chapter students’ needs to complete exercises based on the learning in Azure environment.	No Weightage (But students need to complete it to move to next chapter) .

**Assessment:**

<b>Formative Assessment</b>	
<b>Assessment Occasion</b>	<b>Weightage in Marks</b>
1. Summative Assessment: After completion of both the courses, the student can optionally give Assessment for each of the courses on Future Skills Prime platform. Students will have two attempts and those who score at least 50% marks per course will get certificate from NASSCOM-MeitY.	This assessment may be given 50% weight in computing the final grade of the students.

**Note:** Formative and Semester end Examinations shall be conducted by NASSCOM similar to Digital Fluency